

ಹನಗುಂದ ತಾಲೂಕಿನ ಶಾಸನಗಳಲ್ಲಿ ವೈವಿಧ್ಯತೆ ಮತ್ತು ಸಂರಕ್ಷಣೆ ಎಸ್.ಆರ್.ನಾಗಣ್ಯಪರ*

*ಸಹಾಯಕ ಪ್ರಾಧ್ಯಾಪಕರು, ಜಿತಿಹಾಸ ವಿಭಾಗ, ವಿ.ಎಂ.ಎಸ್.ಆರ್.ವಸ್ತೆದ ಕಲಾ, ವಿಜ್ಞಾನ ಹಾಗೂ ವಿ.ಎಸ್.ಬೆಳ್ಳಿಹಾಳ ವಾರೀಜ್ಯ ಮಹಾವಿದ್ಯಾಲಯ, ಹನಗುಂದ.

ಸಾರಾಂಶ (Abstract)

ಬಾಗಲಕೋಟೆ ಜಿಲ್ಲೆಯ ಹನಗುಂದ ತಾಲೂಕು ಕನಾರಟಕದ ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಮೋಫವಾದುದು. ಶಾಸನಗಳಲ್ಲಿ ಮೊನ್ಯಗುಂದವೆಂದೇ ದಾಖಲಾಗಿದ್ದ ಹನಗುಂದ ಶಾತವಾಹನರಿಂದ ಮೊದಲೆಗೂಂಡು ವಿಜಯನಗರದ ಅರಸರ ಆಳಿಕೆಗೆ ಒಳಪಟ್ಟ ಪ್ರದೇಶವಾಗಿದೆ. ಹನಗುಂದ ಶಾಸನಗಳಲ್ಲಿ ಮೊನ್ಯಗುಂದ ಎಂದು ದಾಖಲಾಗಿದ್ದ ಈ ಶಾಸನಗಳ ಮೂಲಕ ಧರ್ಮ, ಸಾಹಿತ್ಯ, ಕಲೆ ವಾಸ್ತುಶಿಲ್ಪದ ಬೆಳವಣಿಗೆ, ದಾನದತ್ತಿಗಳು, ದಾನ ನೀಡಿದ ಮಹನೀಯರು, ಉದ್ದೇಶ ಇವೆಲ್ಲವೂಗಳ ಮೂಲಕ ಆಧುನಿಕ ಜನರಲ್ಲಿ ಸಾಮರ್ಥ್ಯದ ಭಾವನೆಯೊಂದಿಗೆ ತಾಲೂಕಿನ ಪಿತಿಹಾಸಿಕ ವೈಭವತೆಯನ್ನು ಸಾರುವ ಶಾಸನಗಳನ್ನು ಪರಿಚಯಿಸಲಾಗಿದೆ. ಪ್ರಸ್ತುತ ಲೇಖನದಲ್ಲಿ ಹನಗುಂದ ತಾಲೂಕಿನ ಕೆಲವು ಆಯ್ದು ಶಾಸನಗಳು ತಿಳಿಸುವ ಮಾಹಿತಿಯನ್ನು ಈ ಪ್ರಬಂಧದ ಮೂಲಕ ತಿಳಿಸುವ ಪ್ರಯತ್ನವನ್ನು ಮಾಡಲಾಗಿದೆ.

ಮುಖ್ಯಪದಗಳು (Keywords): ತಾಲೂಕು, ಶಾಸನಗಳು, ವೈವಿಧ್ಯತೆ, ಸಂರಕ್ಷಣೆ, ಧರ್ಮ, ಸಾಹಿತ್ಯ, ಕಲೆ.

ಪೀಠಿಕೆ

ಕನಾರಟಕದ ಪಿತಿಹಾಸಿಕ ಚರಿತ್ರೆಗೆ ಹನಗುಂದ ತಾಲೂಕಿನ ಕೊಡುಗೆ ಅಪಾರವಾದುದು, ಶಾಸನಗಳಲ್ಲಿ ಮೊನ್ಯಗುಂದವೆಂದೇ ದಾಖಲಾಗಿದ್ದ ಹನಗುಂದ ಶಾತವಾಹನರಿಂದ ಮೊದಲೆಗೂಂಡು ವಿಜಯನಗರದ ಅರಸರ ಆಳಿಕೆಗೆ ಒಳಪಟ್ಟ ಪ್ರದೇಶವಾಗಿದೆ. ಅಲ್ಲದೇ ದೇಶದ ಮೇಲೆ ದಬ್ಬಾಳಿಕೆ ಮಾಡುತ್ತಿದ್ದ ಬ್ರಿಟಿಷರ ವಿರುದ್ಧ ತೊಡೆತಟ್ಟಿ ನಿಂತ ವೀರರಿಗೆ ಜನ್ಮನೀಡಿದ ವೀರಭೂಮಿಯಾಗಿದೆ. ಜಗಂಜ್ಯೋತಿ ಬಸವೇಶ್ವರರು ನಡೆದಾಡಿದ, ಮ.ನಿ.ಪ್ರ.ಮಹಾಂತಶಿವಯೋಗಿಗಳು ಹರಸಿದ, ಮ.ನಿ.ಪ್ರ.ಡಾ.ಮಹಾಂತ ಶ್ರೀಗಳು ಜೋಳಿಗೆಯನ್ನು ಹಿಡಿದುಕೊಂಡು ಜನರಲ್ಲಿರುವ ದುಶ್ಯಂಗಳನ್ನು ಜೋಳಿಗೆ ಹಾಕಿಸಿಕೊಂಡು ಜನರನ್ನು ಉದ್ಧರಿಸಿದ ಮುಣ್ಣಮರುಷರು ಅವಶರಿಸಿಹೋದ ಮುಣ್ಣಭೂಮಿ ಹನಗುಂದ ತಾಲೂಕು. ಕಲೆ ವಾಸ್ತುಶಿಲ್ಪದ ಮೂಲಕ ಜಗತ್ತಿಗೆ ಪರಿಚಿತವಾದ ಐಹೋಳಿ ಇರುವ ತಾಲೂಕು ಇದಾಗಿದೆ. ಇಲಕ್ಷಾದ ಸೀರೆಯಿಂದ ದೇಶದ ಮಹಿಳೆಯರನ್ನು ತನ್ನತ್ತ ಕೈಬೀಸಿ ಕೈರೆಯುತ್ತಿರುವ ಕೈಗಾರಿಕೆಯ ಕೇಂದ್ರ ಈ

Please cite this article as: ಎಸ್.ಆರ್.ನಾಗಣ್ಯಪರ. (2022). ಹನಗುಂದ ತಾಲೂಕಿನ ಶಾಸನಗಳಲ್ಲಿ ವೈವಿಧ್ಯತೆ: ಸಂರಕ್ಷಣೆ. ಮುಲೀಡಿಸಿಫಿನರಿ ಕಣ್ಡಡ ರೀಸರ್ಚ್ ಇನ್‌ಲೆಂಟ್ ಆರ್‌ಪ್ರೋ ಏಜಿಂಟ್‌ಎಂಬ್‌ಆರ್‌ಡಿ, 3(4). ಪು.ಸಂ. 16-22.

ಹನಗುಂದ ತಾಲೂಕು. ಈ ತಾಲೂಕಿನ ಚರಿತ್ರೆಯನ್ನು ಸಾರಿಹೇಳಲು ಹಲವಾರು ಮೂರ್ತ್ರ, ಅಮೂರ್ತ್ರ, ನೈಸರ್ಗಿಕ ಸ್ವಾರ್ಥಕಗಳಿಂದ ಶ್ರೀಮಂತಿಕೆಯನ್ನು ಪಡೆದುಕೊಂಡಿದೆ.

ಹನಗುಂದ ಶಾಸನಗಳಲ್ಲಿ ಮೊನ್ನಗುಂದ ಎಂದು ದಾಖಿಲಾಗಿದೆ. ಮೊನ್ನ ಎಂದರೆ ಮೊನ್ನ ಅಥವಾ ಬಂಗಾರ, ಗುಂದ ಎಂದರೆ ಗುಡ್ಡ ಅಂದರೆ ಬಂಗಾರದ ಗುಡ್ಡ ಎಂಬ ಅಧರ ಬರುವುದು. ಆದರೆ ಬಂಗಾರವಂತೂ ಇಲ್ಲ. ಆದರೆ ಇಂದಿಗೂ ಹನಗುಂದದ ಸುತ್ತಲಿರುವ ಗುಡ್ಡದತ್ತ ನೋಡಿದರೆ ಅಬ್ರಕದ ಹಾಗೆ ಹೊಳೆಯುತ್ತಿರುವ ಹರಳುಗಳು ಕಂಡುಬರುತ್ತವೆ. ಆದುದರಿಂದ ಇದನ್ನು ಮೊನ್ನಗುಂದವೆಂದು ಕರೆದಿರಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಹನಗುಂದ ತಾಲೂಕಿನ ಐತಿಹಾಸಿಕ ಸ್ವಾರ್ಥಕಗಳ ವ್ಯೇವಿಧ್ಯತೆ ಮತ್ತು ಸಂರಕ್ಷಣೆ

ಗತ ಇತಿಹಾಸವನ್ನು ಸಾರಿ ಹೇಳುವ ಸ್ವಾರ್ಥಕಗಳನ್ನು ಮುಖ್ಯವಾಗಿ ಮೂರ್ತ್ರಸ್ವಾರ್ಥಕಗಳು, ಅಮೂರ್ತ್ರಸ್ವಾರ್ಥಕಗಳು ಮತ್ತು ನೈಸರ್ಗಿಕ ಸ್ವಾರ್ಥಕಗಳಿಂದು ಅಧ್ಯಯನದ ಅನುಕೂಲತೆಗಾಗಿ ವರ್ಗೀಕರಿಸಲಾಗಿದೆ. ಮೂರ್ತ್ರ ಸ್ವಾರ್ಥಕಗಳು ಎಂದರೆ ಸ್ವರ್ಣಸಬಹುದಾದ ಹಾಗೂ ಕಣ್ಣಿಗೆ ಕಾಣಿಸಿಗೂವ ಐತಿಹಾಸಿಕ ಸ್ವಾರ್ಥಕಗಳನ್ನು ಮೂರ್ತ್ರ ಸ್ವಾರ್ಥಕಗಳಿಂದು ಕರೆಯುತ್ತೇವೆ. ಉದಾ: ಶಾಸನಗಳು, ದೇವಾಲಯಗಳು, ಮಸೀದಿಗಳು, ಬಸಿದಿಗಳು, ಸೂರ್ಯಪ್ರಗಳು, ವಿಹಾರಗಳು, ಮತ್ತಿತರ ಪ್ರಾಚೀನ ಕಟ್ಟಡಗಳು, ಮನೆಯಲ್ಲಿರುವ ಬೀಸುವ ಕಲ್ಲು, ಒರಳು, ಒಳಕೆ ಇವೆಲ್ಲಾ ಮೂರ್ತ್ರ ಸ್ವಾರ್ಥಕಗಳು. ಸ್ವರ್ಣಸಲು ಸಾಧ್ಯವಾಗದ, ನೋಡಲೂ ಆಗದ ಆದರೆ ಅನುಭವಿಸಲು ಸಾಧ್ಯವಾಗುವ ಸ್ವಾರ್ಥಕಗಳನ್ನು ಅಮೂರ್ತ್ರ ಸ್ವಾರ್ಥಕಗಳಿಂದು ಕರೆಯುತ್ತೇವೆ ಉದಾ: ಜಾನಪದ, ಹಬ್ಬಗಳು, ಜಾತ್ರೆಗಳು ಪ್ರಮುಖವಾದುವುಗಳಾಗಿವೆ.

ಅರಣ್ಯ, ಬೆಟ್ಟ, ಗುಡ್ಡ, ಕೆರೆ, ಕಾಲುವೆ, ಮುಂತಾದವುಗಳನ್ನು ನೈಸರ್ಗಿಕ ಸ್ವಾರ್ಥಕಗಳಿಂದ ಕರೆಯುತ್ತೇವೆ. ಈ ಎಲ್ಲಾ ವಿಧಧ ಸ್ವಾರ್ಥಕಗಳು ನಮ್ಮೆ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಸಾರಿಹೇಳುವ ಮಹತ್ವದ ದಾಖಿಲೆಗಳಾಗಿವೆ. ಇಂತಹ ಸ್ವಾರ್ಥಕಗಳನ್ನು ಉಳಿಸಿ, ಬೆಳೆಸುವ ಬದಲು ಬದಲಾಗುತ್ತಿರುವ ಗಣಕೀಕೃತ ಜನಗತಿನ ಬರಾಟೆಯಲ್ಲಿ, ಮೌಡ್ಯತೆಗೆ ಮಾರುಹೋಗಿ ಚರಿತ್ರೆಯನ್ನು ಸಾರಿಹೇಳುವ ಸ್ವಾರ್ಥಕಗಳು ನತಿಸ್ತಿರುವುದು ತುಂಬಾ ಖೇದಕರ ಸಂಗತಿಯಾಗಿದೆ.

ಶಾಸನಗಳು

ಶಾಸನ ಎಂದರೆ ಆಜ್ಞೆ ಅಥವಾ ಆದೇಶ ಎಂದರ್ಥವನ್ನು ನೀಡುವುದು ಹಿಂದಿನ ಕಾಲದ ಮಹಾನ್ ವ್ಯಕ್ತಿಗಳು, ಅರಸರು ಹೊರಡಿಸಿದ ಆದೇಶಗಳನ್ನು ಕಲ್ಲು ಬಂಡಿಗಳ ಮೇಲೆ, ದೇವಾಲಯಗಳ ಗೊಡೆ, ಸ್ಥಂಭ, ತಾಮ್ರ ಅಥವಾ ಇತರ ಲೋಹಗಳ ಕಾಗದದ ಮೇಲೆ ಬರೆಯಲಾಗುತ್ತಿತ್ತು. ಹಾಗೆ ಬರೆಯಲ್ಪಟ್ಟ ದಾಖಿಲೆಗಳನ್ನು ಶಾಸನಗಳು ಎಂದು ಕರೆಯಬಹುದಾಗಿದೆ.

ಶಾಸನಗಳ ವ್ಯೇವಿಧ್ಯತೆ

ಶಾಸನಗಳನ್ನು ವಿಭಿನ್ನವಾಗಿ ರಚಿಸಿರುವುದು ನಮ್ಮ ಹಲವಾರು ಸಂಶೋಧನೆಗಳಿಂದ ತಿಳಿದುಬರುತ್ತದೆ. ಶಾಸನಗಳಲ್ಲಿ ವೀರಗಲ್ಲು ಶಾಸನಗಳು, ಸತಿಗಲ್ಲು ಶಾಸನಗಳು, ನಿಷೇಧಿಗಲ್ಲುಗಳು,

గರುಡಗಲ್ಲ ಶಾಸನಗಳು ಎಂದು ವರ್ಗೀಕರಿಸಲಾಗಿದೆ, ಅಲ್ಲದೇ ಈ ಶಾಸನಗಳಲ್ಲಿ ಧರ್ಮ, ಸಮಾಜ, ರಾಜಕೀಯ, ದೇವಾಲಯಗಳ ನಿರ್ಮಾಣ, ಯಾರು ನಿರ್ಮಿಸಿದರು, ರಾಜರೋ, ರಾಣಿಯರೋ, ಯುವರಾಜರೋ, ಸಾಮಂತನೋ, ದಂಡನಾಯಕರೋ, ಅಧಿಕಾರಿಗಳೋ, ಸ್ತ್ರೀಯರೋ, ಸೂಳಿಯರೋ, ವ್ಯಾಪಾರಿ ಸಂಖ್ಯಾದವರೋ, ಪಂಡಿತರೋ ಎಂಬುದನ್ನು ಸಾರಿ ಹೇಳುವ ದಾಖಲೆಗಳಾಗಿವೆ ಅದರಂತೆ, ಶಿಕ್ಷಣದ ಬೆಳವಣಿಗೆ, ಗುರುಗಳು, ಶಿಷ್ಟವೃಂದ, ವಿವಿಧ ಪಂತಗಳು, ಗುರುಗಳ ಪಾಂಡಿತ್ಯ, ಅವರು ನಿರ್ವಹಿಸುತ್ತಿರುವ ಕಾರ್ಯಗಳು, ನೀಡಿದ ದಾನಗಳು-ದಾನ ನೀಡಿದವರು ಯಾರು? ಯಾವ ಉದ್ದೇಶ, ಯಾವ ಸಂದರ್ಭ, ಎಷ್ಟು ದಾನ, ನೀಡಿದ ದಾನ ಯಾವುದು? ಭೂಮಿಯೋ, ಹೊಲವೋ, ತೋಟವೋ, ಗದ್ದೆಯೋ, ಹಣವೋ, ತೆರಿಗೆ ಆದಾಯವೋ, ಮನೆಯೋ, ಮನೆಯ ನಿವೇಶನವೋ ಎಂಬುದರ ಮಾಹಿತಿ, ಅದರಂತೆ ಅರಸರ ರಾಜ್ಯವಿಸ್ತರಣೆಗಾಗಿ ಕೃಗೋಂಡ ಹೋರಾಟಗಳು, ಕೃಷಿ ಪ್ರಗತಿಗಾಗಿ ನಿರ್ಮಿಸಿದ ಕರೆ, ಕಾಲುವೆಗಳು, ಉತ್ತಾದನೆಗೆ ಅನುಗುಣವಾಗಿ ನಿಗದಿಪಡಿಸಿದ ತೆರಿಗೆ, ತೆರಿಗೆ ನಿರಾಕರಿಸಿದರೆ ವಿಧಸಲಾಗುತ್ತಿದ್ದ ದಂಡ, ನ್ಯಾಯಿಕೀರ್ಮಾಣಿದ ನೀತಿ ನಿಯಮಗಳು, ಚುಣಾವಣೆ ವ್ಯವಸ್ಥೆ, ಮಾಡಿದ ಸುಧಾರಣೆಗಳನ್ನು ತಿಳಿಸುವ ಮಹತ್ತಮೂರ್ಖವಾದ ಮಾಹಿತಿಗಳನ್ನು ಒಳಗೊಂಡಿರುತ್ತವೆ. ಇಂತಹ ಅಮೂಲ್ಯವಾದ ಮಾಹಿತಿಯನ್ನು ತಿಳಿಸುತ್ತಿರುವ ಶಾಸನಗಳನ್ನು ಎಣ್ಣೆ, ಹಂಕುಮ ಹಚ್ಚಿ ಹಾಳು ಮಾಡುತ್ತಿರುವುದಲ್ಲದೆ ಕೆಲವರು ಮನೆಗಳನ್ನು ನಿರ್ಮಿಸುವಾಗ ಒಡೆದು ಮನೆಗಳಿಗೆ ಹಾಕಿ ಕಟ್ಟಿರುವುದು, ಕರೆಗಳ ದಂಡೆಯ ಮೇಲೆ ಬಟ್ಟೆಗಳನ್ನು ತೋಳಿಯುವ ಕಲ್ಲುಗಳಾಗಿ ಮಾಡಿಕೊಂಡು ನಾಡಿನ ಇತಿಹಾಸವನ್ನೇ ತೋಳಿಯುತ್ತಿರುವಂತಾಗಿದೆ.

ಆಡಳಿತ ಕೇಂದ್ರವಾಗಿ ಮನಗುಂದ

ಮನಗುಂದವನ್ನು ಶಾಸನಗಳಲ್ಲಿ ಮೂವತ್ತು ಬಾಡದ ರಾಜಧಾನಿ ಎಂದು ಉಲ್ಲೇಖಿಸಲಾಗಿದೆ. ಬಾದಾಮಿ ತಾಲೂಕಿನ ತೆಗಿ ಗ್ರಾಮದ ಮಾರುತಿ ದೇವಾಲಯದಲ್ಲಿ ನಿಲ್ಲಿಸಿರುವ ಕಲ್ಲಿನಲ್ಲಿ ಕ್ರಿ.ಶ.1147ರಲ್ಲಿ ಬರೆಯಲಾದ ಶಾಸನವು ಮನಗುಂದ ಸೀಮೆಯ ಆ ದಂಡಗೆ ಗ್ರಾಮದ ಕಾಟಗೊಡ ಎಂಬವನು ತಮ್ಮಾರ್ಥಿನ ಕಲಿ ದೇವರಿಗೆ ಗಂಗಣವೆಯ ಕಾಲನ್ನು ತೋಳಿದು ದಾನ ನೀಡಿದ ಉಲ್ಲೇಖಿಸಿದೆ.

ಶಿರೂರಿನ ಸಿದ್ದೇಶ್ವರ ದೇವಾಲಯದ ದಕ್ಷಿಣ ಗೋಡೆಯಲ್ಲಿ ಬರೆಯಲಾದ ಕ್ರಿ.ಶ.24ನೇ ದಿಸೆಂಬರ್ 1049 ಅವಧಿಯಲ್ಲಿ ಬರೆಯಿಸಲಾದ ಶಾಸನದಲ್ಲಿ ಕೊಲ್ಲಾಮೂರದ ಮಹಾಲಕ್ಷ್ಮಿಯ ಆರಾಧಕನಾದ ಪ್ರಭುರಾಜವರ್ಮನ ಮಗನಾದ ಮೂಕನ ಮಗಳಾದ ಗೌರಭ್ರಜಿ, ಗೌರಭ್ರಯ ಮಗನಾದ ಮಾರಸಿಂಘನು ಮೊನ್ನೆಗುಂದ 30ರ ಮಧ್ಯದ ಶ್ರೀಪುರ ಎಂಬ ಗ್ರಾಮದಲ್ಲಿ 300 ನಿವರ್ತನ ಭೂಮಿಯನ್ನು ಸಿದ್ದೇಶ್ವರ ಧೂಪ, ದಂಡ, ಗಂಧ, ಸ್ನೇಹೇಧ್ಯ, ಸ್ನೇಹೋಪಹಾರ, ಯತಿಗಳಿಗೆ, ವಿದ್ಯಾರ್ಥಿಗಳ ಸತ್ರಕ್ಕೆ ಜೀಜೋದ್ದರ್ಕಕ್ಕೆ ದಾನ ನೀಡಿದ ಉಲ್ಲೇಖಿಸಿದೆ. ಅಂದರೆ ಕಲ್ಲಾಣಿದ ಚಾಲುಕ್ಯರ ಕಾಲದಲ್ಲಿ ಮನಗುಂದದ ಸೀಮೆಯ ವಿಸ್ತಾರ ಇಂದಿನ ಬಾಗಲಕೋಟಿ ತಾಲೂಕಿನಲ್ಲಿರುವ ಶಿರೂರಿನವರೆಗೂ ವ್ಯಾಪಿಸಿತ್ತು ಎಂಬುದು ತಿಳಿಯುವುದು.

ಶಾಸನಗಳಲ್ಲಿ ಧಾರ್ಮಿಕ ಧೋರಣೆ

ಮನಗುಂದದ ರಾಮಲಿಂಗೇಶ್ವರ ದೇವಾಲಯದ ಮಧ್ಯದ ಮುಖ್ಯಗೆಯಲ್ಲಿ ಸೇರಿಸಿದ ಕಲ್ಲಿನ ಮೇಲೆ ಕೆತ್ತಲಾಗಿರುವ ಕ್ರಿ.ಶ. 24ನೇ ದಿಸೆಂಬರ್ 1074ರ ಶಾಸನವು ಚಾಲುಕ್ಯ ಅರಸ ಭೂವನ್ನೆಕ್ಕಮಲ್ಲನ (ಎರಡನೆಯ

ಸೋಮೇಶ್ವರನ–1068–1075)ರ ಕಾಲದ್ವಾಗಿದ್ದು, ಅದು ಜೈನ ಪರಂಪರೆಯನ್ನು ತೋರುತ್ತಿರುತ್ತದೆ. ಸು.34 ಸಾಲುಗಳಿಂದ ಕೂಡಿದ ಈ ಶಾಸನವು ಜೈನ ಸ್ತುತಿಯಾದ ಶ್ರೀಮತ್ತರಮು ಗಂಭೀರ ಸ್ಯಾಧ್ಯಾದಾಮೋಷಲಾಂಘನಂ ಜೀಯೆ ತ್ರೈಲೋಕ್ಯನಾಥಸ್ಯಶಾಸನಂ ಜೀನಶಾಸನಂ ಎಂಬುದರಿಂದ ಆರಂಭವಾಗಿದೆ. ಇದರಲ್ಲಿ ಮೊನ್ಸುಗುಂದವು 30ರ ಬಾಡದ ರಾಜಧಾನಿಯಾಗಿತ್ತು ಎಂಬ ಉಲ್ಲೇಖವಿದೆ. ಎರಡನೆಯ ಸೋಮೇಶ್ವರನ ಮಾಂಡಲೀಕನಾದ ಲಕ್ಷ್ಮಿರಸನು ಬೆಳ್ಳೊಲ್-30, ಮಲಿಗೆರೆ-30ನ್ನು ಆಳುತ್ತಿರುವಾಗ ಮೊನ್ಸುಗುಂದದ ಅರಸನ ಒಸದಿಗೆ ಮೂಲಸಂಘದ ಸೂರಸ್ತಿಗಳಾದ ಚಿತ್ರಕೋಟಾನ್ನರುದ ಕನಕನಂದಿಭಟಾರನ ಶಿಷ್ಟ ಉತ್ತರ ಸಿಂಗಭಟಾರಕ ಅವನ ಶಿಷ್ಟ ಬಾಷ್ಟರನಂದಿ ಪಂಡಿತ, ಅವನ ಸಧಿರ್ವಿಯಾದ ಅರುಹಣನಂದಿಭಟಾರಕನ ಶಿಷ್ಟ ಆರ್ಯಪಂಡಿತರ ಕಾಲು ತೋಳಿದು ಶ್ರೀಕರಣದ ದೇವನಯ್ಯನಾಯಕ ಹೆಗ್ಗಡೆ ನಾಕಿಮಯ್ಯ, ರೇವಣಯ್ಯ ಪಸಾಯತ ಕಾಟಮಯ್ಯರ ಬಿನ್ನಹದಿಂದ 120 ಜನ ಮಹಾಜನರ ಸಮೃಧಿದಲ್ಲಿ 60 ಮತ್ತರು ಭೂಮಿಯನ್ನು ದಾನವಾಗಿ ನೀಡಿದನು ಎಂಬ ಉಲ್ಲೇಖವಿದೆ. ಈ ರೀತಿಯಾದ ಜೈನ ಶಿಷ್ಟಪರಂಪರೆಯನ್ನು ತಿಳಿಸಿಹೇಳುವ ಶಾಸನವು ಇಂದು ಸುಣಿ-ಬಣಿಗಳಿಂದ ಕಾಣದಂತಾಗಿರುವುದು ಇತಿಹಾಸವನ್ನೇ ಮುಚ್ಚಿದಂತಾಗಿದೆ. [B.K.No.45 of 1928-29, SII.XI.I-113, ಕನ್ನಡ ವಿಶ್ವವಿದ್ಯಾಲಯ ಹಂಂ ಶಾಸನ ಸಂಪುಟ-9, ನಂ.94 ಪು-102-104]

ಜೈನ ಶಾಸನವು ತಾಲೂಕಿನ ಮರೋಳದ ರಾಮಲಿಂಗ ದೇವಾಲಯದ ಬಲಗೋಡೆಯ ಕಲ್ಲಿನ ಮೇಲೆ ಬರೆಯಿಸಲಾಗಿದೆ. ಇದು ಶ್ರೀ.24ನೇ ದಿಸೆಂಬರ 1024ಕ್ಕೆ ಸಮಾಗಿದ್ದು, 61 ಸಾಲುಗಳಿಂದ ಕೂಡಿದೆ. ಈ ಶಾಸನದಲ್ಲಿ ಜೈನಮುನಿಯಾದ ಅನಂತವೀರ ಮುನಿಯ ಪಾಂಡಿತ್ಯವನ್ನು ವರ್ಣಿಸಲಾಗಿದೆ. ಅನಂತವೀರಮುನಿಯು ವ್ಯಾಕರಣ, ನಿಘಂಟು, ಗಣಿತ, ವಾತ್ಸಾಯನ, ಜ್ಯೋತಿಷ್, ಶಕುನ, ಭಂದಸು, ಮನನಿತಿಶಾಸ್ತ್ರ, ಗಾಂಧಾರ, ಅಲಂಕಾರ, ಮಹಾಕಾವ್ಯ, ನಾಟಕ, ಅಧ್ಯಾತ್ಮಿಕ, ಅರ್ಥಶಾಸ್ತ್ರ ಸಿದ್ಧಾಂತ, ಪ್ರಮಾಣಗಳು ಮುಂತಾದ ವಿಷಯಗಳ ಜ್ಞಾನ ಪಡೆದ ಈತನನ್ನು ಭೂಲೋಕದ ಸರ್ವಜ್ಞ ಎಂದು ಶಾಸನವು ಹೇಗೆಂದೆ. ಅಲ್ಲದೇ ಶಾಸನ ಆರಂಭದಲ್ಲಿಯೇ ಕರ್ಮಳದೇವ ಭಟಾರಕನ ಪಾಂಡಿತ್ಯ ವರ್ಣಿಸುತ್ತಾ ಶಿಕಾಲಯೋಗ, ಸದ್ಗುಣೀ, ನಿಯಮ ಆಚಾರ ವಿಚಾರಸಾರ, ಗುಣಭಾರ, ಜ್ಞಾನ ನಿರ್ಣಯ, ನಿಯೋಗ ನಿರ್ಮಾಣ ಚಿತ್ರ ಎಂದು ಉಲ್ಲೇಖಿಸಲಾಗಿದೆ. ಈ ಶಾಸನದಲ್ಲಿ ಸಿದ್ಧಾಂತಭಟಾರಕ ದೇವಕೀರ್ತಿ ಪಂಡಿತರ ಹೆಸರು ಕೊಡಾ ಕಂಡುಬರುತ್ತದೆ. ಈ ಶಾಸನದಿಂದ ಒಬ್ಬ ವಿದ್ಯಾರ್ಥಿ ಅಥವಾ ಮಾನವ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಏಕಾಗ್ರತೆಯಿಂದ ಅಧ್ಯಯನ ಮಾಡಿದರೆ ಎಂಥ ಕರ್ತಾ ವಿಷಯವನ್ನಾದರೂ ಕರಗತ ಮಾಡಿಕೊಳ್ಳಲು ಸಾಧ್ಯವೆಂಬುದು ತಿಳಿಯುವುದು. [B.K.No.60 of 1928-29, SII.XI.I-61, ಕನ್ನಡ ವಿಶ್ವವಿದ್ಯಾಲಯ ಹಂಂ ಶಾಸನ ಸಂಪುಟ-9, ನಂ.99 ಪು-409-411]

ಸ್ತೋಪರ ಧೋರಣೆ

ಅಂದಿನ ಸಮಾಜದಲ್ಲಿ ಸ್ತೋಪರ ಉತ್ತಮವಾದ ಸ್ಥಾನವನ್ನು ಪಡೆದುಕೊಂಡಿದ್ದರು ಎಂಬುದು ಶಾಸನಗಳಿಂದ ತಿಳಿದು ಬರುತ್ತದೆ. ಉದಾ: ಕಲ್ಯಾಣದ ಚಾಲುಕ್ಯರ ಕಾಲದ ಒಂದನೆಯ ಸೋಮೇಶ್ವರನ ಕಾಲದಲ್ಲಿ ಹೊರಡಿಸಲಾದ ಶ್ರೀ.13ನೇ ನವೆಂಬರ್ 1053ರ ಶಾಸನವು ಮನಸ್ಸು ತಾಲೂಕಿನ

ಅರಸಿಬೀದಿಯ ಶಾಸನದಲ್ಲಿ ಚಾಲುಕ್ಯ ಅರಸನಾದ ಜಯಸಿಂಹನ ಸಹೋದರಿ ಅಕ್ಷಯೇವಿಯು ಸೂರ್ಯಗ್ರಹಣದಂದು ವಿಕ್ರಮಪುರಿಯ ನಂದಿಯಣ್ಣ ಷಡಂಗಿ ಭಟ್ಟೋಪಾಧ್ಯಾಯ ಮತ್ತು 42 ಜನ ಬ್ರಾಹ್ಮಣರಿಗೆ ಗ್ರಾಮದ ದ್ವಿಂಣದಲ್ಲಿರುವ ತೋಟದ ಭಾಗವನ್ನು 70ರ ಕೋಲನ್ನು ಬಳಸಿಕೊಂಡು 44 ಕಿಂದಿನ ಭೂಮಿಯನ್ನು ಅಳೆದು 64 ಮತ್ತರನ್ನು ಬಿಟ್ಟಳು ಎಂಬ ಮಾಹಿತಿಯು ಇದೆ. ಈ ದಾನವನ್ನು ಬಿಡುವ ಸಂದರ್ಭದಲ್ಲಿ ಅಕ್ಷಯೇವಿ ಕಿಂನಾಡು-70ರ ಪ್ರದೇಶವನ್ನು ಆಳುತ್ತಿದ್ದಳು ಎಂಬುದು ತಿಳಿದು ಬರುವುದು. ಉದಾರವಾದಿಯಾದ ಅಕ್ಷಯೇವಿಯನ್ನು ಶಾಸನದಲ್ಲಿ ದೀನರಿಗೆ ಚಿಂತಾಮಣಿ, ವಿವೇಕ ಚುಡಾಮಣಿ, ಗುಣದ ಬೆಡಂಗಿ ಎಂದು ವರ್ಣಿಸಿದೆ. [B.K.No.34 of 1928-29, SII.XI.I-88]

ಇದೇ ಗ್ರಾಮದ ಸೂಳಿಗುಡಿ ಅಥವಾ ಜ್ಯೇಂದ್ರ ಬಸದಿಯಲ್ಲಿರುವ ಕಲ್ಲುಪಂಡಿನ ಮೇಲೆ ಬರೆಯಲಾದ 29.03.1047ರ ಕಾಲಕ್ಕೆ ಸಂಬಂಧಿಸಿದ ಶಾಸನದಲ್ಲಿ ಜೀನಾಲಯದ ಪರಿಚಾರಕರಿಗೆ ದಾನ ನೀಡಿದ ಕುರಿತು ಈ ರೀತಿಯಾಗಿ ಬರೆಯಲಾಗಿದೆ. ಜೀನಾಲಯದ ಜೀಜೋರ್ಡಾರಕ್ಕಾಗಿ ಸುಣಿ-ಬಣಿ ಹಾಕಲು, ಗಂಧ, ಧೂಪ, ದೀಪಕ್ಕೆ, ಕಪ್ಪಡಕ್ಕೆ ಸೂರ್ಯಗ್ರಹಣದಂದು ಕಿಂನಾಡು 70ರ ಬಳಿಯ ಗಾಣದ ಹೋಳಾರು ಗ್ರಾಮವನ್ನು ದತ್ತಿಯಾಗಿ ನೀಡಿದಳು ಅದರಂತೆ ದಡಿಗರಸನಿಂದ ಕೊಂಡುಕೊಂಡು 50 ಮತ್ತರು ಭೂಮಿಯನ್ನು ದೇವರಿಗೆ ನೀಡಿದಳು, ಮತ್ತು ವಿಕ್ರಮಪುರದ ಈಶಾನ್ಯ ದಿಕ್ಕಿನಲ್ಲಿ ಒಂದು ಮತ್ತರು ತೋಟ, ಉತ್ತರಕ್ಕೆ ಒಂದು ಮತ್ತರು ನಾಗದೇವ ಪಂಡಿತನಿಗೆ, ಹನ್ನೆರಡು ಮತ್ತರನ್ನು ಪರೆಕಾರ ಕೇತೋಜನಿಗೆ, ಇಪ್ಪತ್ತಾಲ್ಕು ಮತ್ತರು ದತ್ತಿಕ್ಕೆ, ಉತ್ತರಕ್ಕೆ ಒಂದು ಮತ್ತರು ಭೂಮಿಯನ್ನು ನೀಡಿದರೆ ಕಲ್ಲುಟಿಕ ಸರೋಜನಿಗೆ ಹನ್ನೆರಡು ಮತ್ತರು ಹೋಲ, ಒಂದು ಮತ್ತರು ತೋಟ ಕೊಟ್ಟ ದಾಖಿಲೆಗಳಿವೆ.

ದಾನದ ಉದ್ದೇಶ

ಯಾವುದೇ ದಾನವನ್ನು ನೀಡಬೇಕಾದರೂ ಒಂದು ನಿರ್ಧಿಷ್ಟವಾದ ಉದ್ದೇಶವನ್ನು ಇಟ್ಟಿಕೊಂಡು ನೀಡುವುದು ಸಂಪ್ರದಾಯ ಅಂತರ್ಯೇ ಶಾಸನಗಳಲ್ಲಿ ವಿವಿಧ ಉದ್ದೇಶಗಳಿಗಾಗಿ ದಾನ-ದತ್ತಿಗಳನ್ನು ನೀಡುತ್ತಿದ್ದರೆಂಬುದು ಶಾಸನಗಳಿಂದ ತಿಳಿಯಲಾಗುತ್ತದೆ. ಉದಾ: ತನಗೆ ಪುಣಿ ದೊರೆಯಲಿ, ಸಂತಾನ ಪ್ರಾಪ್ತಿಯಾಗಲಿ, ತಂದೆ-ತಾಯಿಗಳಿಗೆ ಒಳಿತಾಗಲಿ ಎಂಬ ಉಲ್ಲೇಖಗಳಿವೆ. ಉದಾ: ಹನಗುಂದ ತಾಲುಕಿನ ಹನುಮಂತ ದೇವಾಲಯದ ಎದುರಿಗಿರುವ ಶ್ರೀ. 09ನೇ ಸೆಪ್ಟೆಂಬರ್ 1553ರ ಶಾಸನದಲ್ಲಿ ವಿಜಯನಗರದ ಅರಸನಾದ ಸದಾಶಿವರಾಯನ ರಾಜಪುತಿನಿಧಿ ಅಳಿಯ ರಾಮರಾಯನು ನಾವಿಂದರಾದ ತಿಮ್ಮೋಜ, ಭದ್ರೋಜರ ಮತ್ತು ಕೊಂಡೋಜರ ಮನವಿಯ ಮೇರಿಗೆ ತನಗೆ ಪುಣಿ ದೊರೆಯಲಿ ಎಂಬ ಉದ್ದೇಶದಿಂದ ಮುದಗ್ಗೆ ಸೀಮೆಯ ಕರಡಾಯ ಸಮಿತಿಗೆ ಸೇರಿದ ನಾವಿಂದರ ಮೇಲೆ ಹಾಕಲಾದ ಸಮಸ್ತ ತೆರಿಗೆಯನ್ನು ತೆಗೆದು ಹಾಕಿದ ವಿವರವಿದೆ. [B.K.No.169 of 1926-27, SII.XV-26].

ಶಾಸನದಲ್ಲಿ ವಿಷಯ ಘೋಷಣೆ

ನಂದವಾಡಗಿಯ ಶಿವಾಲಯದ ಮುಂಬಾಗದಲ್ಲಿರುವ ಕಂಬದ ಮೇಲಿನ ಶ್ರೀ. 11ನೇ ಶತಮಾನದ ಶಾಸನವು ಕಲ್ಲಾಳದ ಚಾಲುಕ್ಯ ಅರಸ ತ್ಯೇಲೋಕ್ಯಮಲ್ಲ [ಒಂದನೆಯ ಸೋಮೇಶ್ವರ] ನ ಕಾಲಾಧಿಕಾರಿಗೆ ಇದ್ದು,

ಇದರಲ್ಲಿ ಧರ್ಮ ಸಮಸ್ಯೆಯತೆ, ಜನಪರ ಧೋರಣೆ, ಕೃಷಿ, ಶಿಕ್ಷಣ ಕ್ಷೇತ್ರಗಳ ಪ್ರಗತಿಗೆ ಅರಸನು ಶ್ರಮಿಸುತ್ತಿದ್ದನೆಂಬುದನ್ನು ಉಲ್ಲೇಖಿಸಲಾಗಿದೆ. ಶಾಸನದ ಆರಂಭವು ಜೈನ ಸ್ತುತಿಯೊಂದಿಗೆ ಆಗಿದ್ದು; ಶಾರಸಾಗಿದ್ದ ತೈತೀಲೋಕ್ಯಮಲ್ಲನು ಮಾಳವ, ಪಲ್ಲವ, ಪಾಂಡ್ಯ, ಮಗಡ, ಗೌರ್ವರರನ್ನು ಜಯಿಸಿದರೆ ಈತನ ಮಹಾಮಂಡಳೀಶ್ವರ ಭಾನಗಂಧವಾರನು ಕಲ್ಯಾಣ ನಗರದಲ್ಲಿ ತುಂಬೇಶ್ವರ ದೇವಾಲಯ, ಮತ, ದೀಪಮಾಲೆ, ಕಂಬ ನಿರ್ಮಿಸಿದ್ದನಲ್ಲದೆ ರಾಜಧಾನಿಯಾದ ಅಣ್ಣಿಗೇರಿಯಲ್ಲಿ ತೈಪುರುಷ ದೇವರ ಸಾಲೆ, ಭೋಗಾದಿತ್ಯನ ಆಲಯ, ಮುಖಗುಂದದದಲ್ಲಿ ಶ್ರೀಪಾಳೀಶ್ವರ ಮತ, ಹೊಳ್ಳುಗೆಯಲ್ಲಿ ಶಿವಾಲಯವನ್ನು ದಿಕ್ಷಾಲಕರ ಸಹಿತ ನಿರ್ಮಿಸಿದನು, ನಂದಾಮರದಲ್ಲಿ ಕೇತೇಶ್ವರನನ್ನು, ಮಂಡಲಗೇರಿಯಲ್ಲಿ ಶಂಖನಾರಾಯಣ ದೇವಾಲಯ, ಬೆಳ್ಗಲ್ಲಿಯ ಕಟೀಲತೀರ್ಥದಲ್ಲಿ ಕೇತೇಶ್ವರನನ್ನು ನಿರ್ಮಿಸಿ, ನವಿಂಯಲ್ಲಿ ಸಂಕರ ದೇವಾಲಯ, ನಂದವಾಡಿಯಲ್ಲಿ ನಾಗಲೀಶ್ವರನನ್ನು, ಮತವನ್ನು ಪೇರೂರಲ್ಲಿ ಕೇತೇಶ್ವರವನ್ನು ಕಟ್ಟಿಸಿದನು. ಹೀಗೆ ತೈವ ವೈಷ್ಣವ ಧರ್ಮಗಳನ್ನು ಬೆಳೆಸುವುದರೊಂದಿಗೆ ಜೈನಧರ್ಮವನ್ನು ಶಿರಸ್ಕಾರದಿಂದ ಕಾಣದೇ ಮೊನ್ನಗುಂದದ ಶ್ರಿಭುವನತಿಲಕ ಬಸದಿಯನ್ನು, ಮರಗುರದಲ್ಲಿ ವೀರಜೀನಾಲಯ, ಕುಂದರಗಿಯಲ್ಲಿ ಜೈನ ಮಂದಿರ ಜೀಜೋರ್ದಾರ ಮಾಡಿಸಿ ಈ ಧರ್ಮವನ್ನು ಬೆಳೆಸಲು ಶ್ರಮಿಸಿದನು. ಕೃಷಿಕರ ಮಿಶ್ರನಾಗಿದ್ದ ಹಲವಾರು ಕೆರೆಗಳನ್ನು ನಿರ್ಮಿಸಿದ ದಾವಿಲೆ ಈ ಶಾಸನದಲ್ಲಿ ಉಲ್ಲೇಖಿತವಾಗಿದೆ. ರಾಜಧಾನಿ ಅಣ್ಣಿಗೇರಿಯಲ್ಲಿ ಪೆಮಾಡಿ ಬಸದಿಮರದಲ್ಲಿ ಕೇರಿ ಮತ್ತು ದೊಡ್ಡದಾದ ಕೆರೆಯೊಂದನ್ನು ಅದರಂತೆ ಮುಖಗುಂದದಲ್ಲಿ ಹೊಳವನ್ನು ಕಟ್ಟಿಸಿದ ದಾವಿಲೆಯಿದೆ.

ಶಿಕ್ಷಣದ ಪ್ರಗತಿಗಾಗಿ ಶ್ರಮಿಸಿದ ಈ ಮಂಡಳೀಶ್ವರನು ತನ್ನ ನಾಡಿನ ಪ್ರಜೆಗಳ ಮಕ್ಕಳಿಗೆ ಶಿಕ್ಷಣ ದೊರೆಯಲ್ಲಿ ಎಂಬ ಉದ್ದೇಶದಿಂದ ಹೋಹಳಿಯಲ್ಲಿ ದಾನ ವಿನೋಧ ತೈಪುರುಷ ದೇವರ ಸಾಲೆಯನ್ನು ಮತ್ತು ಅಣ್ಣಿಗೇರಿಯಲ್ಲಿಯೂ ಚೋಳಗೊಂಡ ತೈಪುರುಷ ದೇವರ ಸಾಲೆಯನ್ನು ನಿರ್ಮಿಸಿದನು. ಉದಾರವಾದಿಯಾದ ಭಾವನಗಂಧವಾರನು ಹಲವಾರು ದಾನ-ಧರ್ಮಾಧಿಕಾರ್ಗಳನ್ನು ನಿರ್ವಹಿಸುತ್ತಿದ್ದನು. ಸಂಗಮದ ಸಂಗಮೇಶ್ವರ ದೇವರಿಗೆ 100 ಮತ್ತರು ಭೂಮಿ ಮಾರೋಜನಿಗೆ 50 ಮತ್ತರು, ಇಬ್ಬರು ಪಾತ್ರದವರಿಗೆ 48 ಮತ್ತರು, ರಂಗಭೋಗದ ನಾಲ್ಕರು ಸೂಳೆಯರಿಗೆ 76 ಮತ್ತರು, ಮಾಲೆಗಾರರಿಗೆ 13 ಮತ್ತರು, ದಂಡೀಶ್ವರನಿಗೆ 12 ಮತ್ತರು ಭೂಮಿಯನ್ನು ದಾನ ಮಾಡಿದ ಉಲ್ಲೇಖಿವಿದೆ. ಈ ಶಾಸನದಿಂದ ಒಂದು ದೇವಾಲಯದ ಸೇವೆಗಾಗಿ ಯಾವ ಯಾವ ಪರಿಚಾರಕರು ಇದ್ದರು ಅವರಿಗೆ ದೊರೆಯಬಹುದಾದ ಸೌಲಭ್ಯಗಳು ಎಂಧವು ಎಂಬುದು ಸ್ವಷ್ಟವಾಗಿ ತಿಳಿಯಬಹುದಾಗಿದೆ. ಈ ಶಾಸನವು ಒಟ್ಟು ಮೂರು ಮುಖಿಗಳನ್ನು ಹೊಂದಿದ್ದು, ಮೊದಲನೆಯ ಮುಖಿದಲ್ಲಿ 22 ಸಾಲುಗಳು, ಎರಡನೆಯ ಮುಖಿದಲ್ಲಿ 52 ಸಾಲುಗಳು, ಮೂರನೆಯ ಮುಖಿದಲ್ಲಿ 23 ಸಾಲುಗಳಲ್ಲಿ ಈ ಶಾಸನವನ್ನು ಹೊರೆಯಲಾಗಿದೆ. ಹೊನೆಯಲ್ಲಿ ಈ ಶಾಸನವನ್ನು ಅಳಿದವರು ಕುರುಕ್ಕೇತ್ತ, ವಾರಣಾಸಿಯಲ್ಲಿ 3 ಹೊಟಿ ಆಕಳುಗಳನ್ನು ಮತ್ತು ಬ್ರಾಹ್ಮಣರನ್ನು ಹೊಂದ ಪಾಪ ಬರುವುದು ಎಂದು ತಿಳಿಸಲಾಗಿದೆ. [B.K.No.171 of 1926-27, SII.X-I 103, ಕನ್ನಡ ವಿಶ್ವವಿದ್ಯಾಲಯ ಹಂತಿ ಶಾಸನ ಸಂಪುಟ-9].

ಉಪಸಂಹಾರ

ಪ್ರಸ್ತುತ ಸಾದರಪಡಿಸುತ್ತಿರುವ ಸಂಶೋಧನಾ ಪ್ರಬಂಧವು ಹನಗುಂದ ತಾಲೂಕಿನಲ್ಲಿ ದೊರೆಯಬಹುದಾದ ಅಮೂರ್ತಸ್ಯಾರಕವಾದ ಶಾಸನಗಳ ವೈವಿಧ್ಯತೆ ಮತ್ತು ಅಪ್ಯಾಗಳನ್ನು ಸಂರಕ್ಷಣೆ ಕುರಿತು ವಿಷಯಕ್ಕೆ ಸೀಮಿತವಾಗಿಟ್ಟಕೊಂಡ ರಚಿಸಲಾಗಿದ್ದು, ಒಂದು ದೇವಾಲಯವನ್ನು ಸಂರಕ್ಷಣೆ ಮಾಡಿದರೆ ಅದರಿಂದ ನಾಡಿನ ಆರ್ಥಿಕತೆಯನ್ನು ಹೆಚ್ಚಿಸಬಹುದು, ನಿರುದ್ಯೋಗಿಗಳಿಗೆ ವಿಭಿನ್ನ ರೀತಿಯ ಉದ್ಯೋಗಗಳನ್ನು ಒದಗಿಸಿಕೊಡಲು ಸಾಧ್ಯವೆಂಬುದನ್ನು ಈ ಶಾಸನದ ಪರಿಚಯದೊಂದಿಗೆ ನಾಡಿನ ಜನತೆಗೆ ತಿಳುವಳಿಕೆಯನ್ನು ಮೂಡಿಸಲು ಸಾಧ್ಯವೆಂದರೆ ತಪ್ಪಾಗಲಾರದು.

ಪರಾಮರ್ಶನ ಗ್ರಂಥಗಳು

- ಈರಣ್ಣ ಕೆ.ಪಿ. (2014). ಕಾಳಾಮುಖಿ, ಮನು ಸಾಹಿತ್ಯ ಪ್ರಕಾಶನ, ಧಾರವಾಡ.
- ಎಲಿಗಾರ ಚನ್ನಕ್ಕ. (1990). ಶಾಸನಗಳಲ್ಲಿ ಕನಾಂಟಕದ ಸ್ತ್ರೀ ಸಮಾಜ, ಪ್ರಸಾರಾಂಗ ಕನಾಂಟಕ ವಿಶ್ವವಿದ್ಯಾಲಯ, ಧಾರವಾಡ.
- ಎಲಿಗಾರ ಚನ್ನಕ್ಕ. (1987). ಪ್ರಾಚೀನ ಕನಾಂಟಕದ ರಾಣಿಯರು, ಚನ್ನಗಂಗಾ ಪ್ರಕಾಶನ, ಧಾರವಾಡ.
- ಕಲಬುಗ್ರಿ ಎಂ.ಎಂ. ಧಾರವಾಡ ಜಿಲ್ಲೆ ಶಾಸನ ಸೂಚಿ, ಪ್ರಸಾರಾಂಗ, ಕನಾಂಟಕ ವಿಶ್ವವಿದ್ಯಾಲಯ.
- ಕಲಬುಗ್ರಿ ಎಂ.ಎಂ. ಕನ್ನಡ ಶಾಸನ ಸಂಪದ, ಕನಾಂಟಕ ವಿಶ್ವವಿದ್ಯಾಲಯ, ಧಾರವಾಡ
- ಕಡಪಟ್ಟಿ ಎಂ.ಎನ್. (2007–08). ಪ್ರಾಚೀನ ಕನಾಂಟಕದಲ್ಲಿ ಶೈವಧರ್ಮ, ಕನಾಂಟಕ ಇತಿಹಾಸ ಸಂಶೋಧನ ಮಂಡಳ, ಧಾರವಾಡ.
- ದೇವರಕೊಂಡಾರೆಡ್ಡಿ (ಸಂ). (2006). ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ.9. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ.
- Ephigraphia Carnatica, Volumes.III, IV, V.VI. VII, VIII, IX, X, XI, XII, XV, XXIV
- South Indian Inscriptions, Volumes. XI, XV,